

30th May, 2023

To,

BSE Limited
Phiroze Jeejeebhoy Towers,
Dalal Street,
Mumbai- 400 001
Scrip Code: 543260

National Stock Exchange of India Ltd. Exchange Plaza, Plot no. C/1, G Block, Bandra-Kurla Complex Bandra (E), Mumbai - 400 051 NSE Symbol: STOVEKRAFT

Dear Sir/Madam,

Sub: Newspaper Publication

Pursuant to Regulation 47 of SEBI (Listing Obligations and Disclosure Requirements) Regulations, 2015, please find enclosed herewith the copy of newspaper publication of Audited Financial results for the quarter and financial year ended March 31, 2023 published in the following newspapers:

- 1. Vijay Karnataka (Regional Newspaper) on May 30,2023
- 2. Mint (National Newspaper) on May 30,2023

Kindly take the same on the record.

Thanking you,
For Stove Kraft Limited

Shrinivas P Harapanahalli

Company Secretary & Compliance Officer









ತಿ.ನರಸೀಪುರ ತಾಲೂಕಿನ ಕುರುಬೂರು ಬಳಿ ಅಪಘಾತ । ಮೃತರೆಲ್ಲರೂ ಬಳ್ಳಾರಿ ಜಿಲ್ಲೆಯವರು

ಪ್ರವಾಸಕ್ಕೆ ಬಂದವರು ಹೆಣವಾಗಿ ತೆರಳಿದರು

ವಿಕಸುದ್ದಿರೋಕ ಮೈಸೂರು

ತಿ.ನರಸೀಪುರ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವರ ಕುಟುಂಬದವರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಭೋಷಣೆ ಮಾಡಿದ್ದಾರೆ.

ಅಪಘಾತದಲ್ಲಿ 10 ಜನರು ಮೃತಪಟ್ಟಿದ್ದು, ಇವರ ಕುಟುಂಬದಮೆಗೆ ತಲಾ ಎರಡು ಲಕ್ತ ರೂ. ಪರಿಹಾರ ನೀಡುವುದಾಗಿ ಸಿದ್ದರಾಮಯ್ಯ ಟ್ರೀಟ್ ಮಾಡಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ಷ ಕ್ರಮ ಕ್ರೆಗೊಳ್ಳುವಂತೆ ಸೂಚಿಸಿದ್ದಾರೆ.

ಸರಕಾರಕ್ಕೆ ಮಾಹಿತಿ ನೀಡಿದ ಡಿಸಿ: ಅಪಘಾತ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಕೀಲನೆ ನಡೆಸಿದರು. ಘಟನೆ ಬಗ್ಗೆ ಪೊಲೀಸ್ ಅಧಿ ಕಾರಿಗಳಿಂದ ಮಾಹಿತಿ ಪಡೆದರು. "ಘಟನೆಯ ಕುರಿತು ಪೂರ್ಣ ಮಾಹಿತಿಯನ್ನು ಸರಕಾರಕ್ಕೆ ನೀಡಲಾಗಿದೆ," ಎಂದು ತಿಳಿಸಿದ್ದಾರೆ.

ಕುಟುಂಬದವರು ಸೋಮವಾರ ಚಾಮರಾಜನಗರ ದಿಂದಚಾಮರಾಜನಗರಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ರೈಲಿನಲ್ಲಿ ಹಾಗೂ ಕಾರು ಮುಖಾಮುಖ ಡಿಕ್ಕಿ ಹೊಡೆದಿವೆ.

ಮೃತರ ಕುಟುಂಬದವರಿಗೆ ತಲಾ 2 ಲಕ್ತರೂ. ಪರಿಹಾರ: ಸಿಎಂ ಘೋಷಣೆ



ಮೈಸೂರಿಗೆ ಭಾನುವಾರ ಆಗಮಿಸಿ ವಾಸ್ತವ್ನ ಹೂಡಿದ್ದರು. ಸೋಮವಾರ ಬೆಳಗ್ಗೆ ಖಾಸಗಿ ಇನೋವಾ ಕಾರನು ಬುಕ್ ಮಾಡಿಕೊಂಡು ಮಹದೇಶ್ವರ ಬಿಟ್ಟಕ್ಕೆ ತರಳಿದ್ದರು. ಬೆಟದಲ್ಲಿ ದೇವರ ದರ್ಶನ ಮುಗಿಸಿಕೊಂಡು ವಾಪಸ್ ಬಳ್ಳಾರಿ ಮೂಲದ ಮಂಜುನಾಥ್ ಮತ್ತು ಅವರ ಮೈಸೂರಿನ ಕಡೆ ಬರುವಾಗ ತಿರುವಿನಲ್ಲಿ ತಿ.ನರಸೀಪುರ

ಮೀಸಲು ಅರಣ್ಯ ಹಕ್ಕು ನೀಡುವ ಪ್ರಸ್ತಾವ ತಿರಸ್ಕರಿಸಿದ ಕೇಂದ್ರ ಸರಕಾರ

www.vijaykamataka.com

www.apps.vijaykarnataka.com

ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ನು ಗುಜ್ಜಾಗಿದ್ದು, ಕಾರಿನ ರೂಪ್ಟಾಪ್ ಸಂಪೂರ್ಣ ಕಿತ್ತು ಕೊಂಡು ಬಂದಿದೆ. ಕಾರಿನಲ್ಲಿದ್ದ ಕೆಲವರು ರಕ್ತೆಗೆ ಹಾರಿ ಬಿದ್ದರೆ ಇನ್ನೂ ಕೆಲವರು ಕಾರಿನೊಳಗೆ ಸಿಲುಕಿ

ಸಿಸಿ ಟಿವಿಯಲ್ಲಿ ಅಪಘಾತ ದೃಶ್ಯ ಸೆರೆ

ಮಲೆಮಹದೇಶರ ಬೆಟದಿಂದ ಮೈಸೂರಿಗೆ ಹಿಂದಿರುಗುತ್ತಿದ್ದ ಹಾಗೂ ತಿ.ನರಸೀಪುರದಿಂದ ಚಾಮರಾಜನಗರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವಿನ ಅಪಘಾತದ ದೃಶ್ಯಗಳು ಬಸ್ ನಲ್ಲಿ ಅಳವಡಿಸಿದ್ದಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ಖಾಸಗಿ ಬಸ್ ಗಳ ಹಾವಳ ವಿಪರೀತ ವಾಗಿದ್ದು, ಅತಿವೇಗ ಹಾಗೂ ಅಂಬಾಗರೂಕ ಚಾಲನೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ನೆರೆದಿದ್ದವರು ಅಭಿಪ್ರಾಯ ವ್ಯಕ್ಷಪಡಿಸುತ್ತಿದ್ದರು. ಆದರೆ, ಅಪಘಾತವಾದ ಬಸ್ ನಲ್ಲಿ ಅಳವಡಿಸಿದ ಸಿಸಿ ಕ್ಕಾಮೆರಾದ ದೃಶ್ಯಗಳು ಇನ್ನೊದಾ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಸಂಪೂರ್ಣ ಬಲಭಾಗಕ್ಕೆ ಬಂದಿರುವ ಚಿತ್ರಗಳು ದಾಖಲಾಗಿದೆ.

ಗುಜ್ಜಾಗಿದ್ದ ಕಾರಿನಲ್ಲಿ ಸಿಲುಕಿದ್ದ ಶವಗಳನ್ನು ಹೊರ ತೆಗೆ ಯಲು ಹರಸಾಹಸ ಪಟ್ರರು. ಗ್ಯಾಸ್ ಕಟರ್ ಮೂಲಕ ಕಾರಿನ ಡೋರ್ ಮತ್ತು ರೂಪ್ ಟಾಪ್ ಕತ್ತರಿಸಿ ಮೃತದೇಹ ಕಾರಿತ ಬಿಡಿ ಭಾಗ ಕತ್ತರಿಸಿ ದೇಹ ಹೊರಕ್ಕೆ ವಿಷಯ ಗಳನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ತಿಳಿದು ಸ್ಥಳಕ್ಕೆ ಆಗಮಿಸಿದ ಆಗ್ರಿ ಶಾಮಕ ಸಿಬ್ಬಂದಿ ನಜ್ನು ನಡೆಸಿ ಹೊರಡೆಗೆದರು. ಸ್ಥಳೀಯ ಗ್ರಾಮಸ್ಥರೂ ಸಾಥ್

ಸಹ ಸಿಗದ ಮಟ್ಟಿಗೆ ದೇಹಗಳೂ ನಜ್ಜು ಗುಜ್ಜಾಗಿದ್ದವು. **ಪ್ರಯಾಣಿಕರಿಗೂ ಗಾಯ**: ಬಸ್*ನಲ್ಲಿದ್ದ* 20ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಹ ಗಾಯಗೊಂಡಿದ್ದು ತಿ.ನರಸೀಪುರ ಪಟ್ಟಣದ ಸಾರ್ವಜನಿಕ ಆಸತ್ರೆಗೆ ದಾಖಲಿಸಲಾಗಿದೆ.

ತೀವ್ರ ಗಾಯಗೊಂಡಿರುವ ಜನಾರ್ದನ್, ಶಶಿ ಕುಮಾರ್ ಹಾಗೂ ಬಾಲಕ ಪುನೀಕ್ ಅವರನ್ನು ಅಯ್ಯುಲೆನ್ ಮೂಲಕ ಚಾನಗರದ ಸಿಮ್ ಆಸತ್ತೆಗೆ ಕರೆದೊಯು ಪ್ರಾಥಮಿಕ ಚಿಕಿತೆ ನೀಡಿದ ಬಳಿಕ ಹೆಚ್ಚಿನ ಚಿಕಿತೆಗಾಗಿ ಮೈಸೂರಿನ ಕೆ.ಆರ್. ದಾಖಲಿಸಲಾಗಿದೆ.

"ಮೂವರ ತಲೆಗೂ ತೀವ್ರಗಾಯಗಳಾಗಿವೆ. ಅದರಲ್ಲೂ ಜನಾರ್ದನ್ ಪರಿಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಮೈಸೂರಿನ ಕೆ. ಆರ್. ಆಸಕ್ರೆಗೆ ರವಾನಿಸಲಾಗಿದೆ," ಎಂದು ಚಾಮರಾಜ ನಗರ ಜಿಲ್ಲಾ ಶಸ್ತ್ರಚಿಕಿತ್ತಕ ಡಾ.ಕೃಷ್ಣಪ್ರಸಾದ್ ತಿಳಿಸಿದರು.

ಬಸ್ ಚಾಲಕನ ವಿರುದ್ಧ ತಿ.ನರಸೀವುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಕ್ಕೆ ಮನೆಯಲ್ಲಿ ನೆಮ್ಮದಿಯ ವಾತಾವರಣ

ಇಲ್ಲ, ಮಾನಸಿಕ ಶಾಂತಿ ಇಲ್ಲ. ಪರಿಹಾರ ತಿಳಿಸಿ ಗುರೂಚಿ. ನಕತ್ತ: ಪುಬ್ಬಾ

ಪರಿಹಾರ: ಸಿಂಹ ರಾಶಿ, ಪುಬ್ಬಾ ನಕ್ಷತ್ರದಲ್ಲಿ ಜನಿಸಿದ ನಿಮಗೆ, ಶನಿ ಸಪ್ತಮದಲ್ಲಿ ಇದ್ದು ಗುರುವೂ ಅಪ್ರಮದಲ್ಲೇ ಇದ್ದಾಗ ನಿಮ್ಮ ಪರಿಸ್ಥಿತಿ ಅಪ್ಪೇನೂ ಚೆನ್ನಾಗಿರಲಿಲ್ಲ, ಆದರೆ ಇದೇ ಏ.21ರ ನಂತರ ಗುರುವು ನವಮಕ್ಕೆ ಬಂದಿದ್ದು, ನಿಮ್ಮ ಮನಚ್ಚಿತಿಯು ಸುಧಾರಿಸುತ್ತದೆ. ತಾಳೆಯಿಂದ ವರ್ತಿಸಿ. ಪ್ರತಿನಿತ್ತ ವಿಷ್ಣು ಸಹಸ್ತನಾಮ ಪಾರಾಯಣ ಮಾಡಿ. ಮಹಾವಿಷ್ಣುವಿನ ನಿರಂತರ ಆರಾಧನೆಯಿಂದ ಮನಸ್ತಿಗೆ ನೆಮ್ಮದಿ, ಮನೆಯಲ್ಲಿ ಶಾಂತಿಯು ನೆಲೆಸುತ್ತದೆ.

ನೀವೂ ಪ್ರಶ್ನೆ ಕೇಳಬಹುದು... ವಾಟ್ಸ್ಟ್ರ್ಯ್ ಸಂಖ್ಯೆ: 6366422240

ಪಂಚಾ⊛ಗ

ಶೋಭಕೃತ್ ಸಾಮ ಸಂವತ್ತರ ಆಯನ: ಉತ್ತರಾಯಣ. ಚುತು: ಗ್ರೀಪ್ನ ಮಾನ: ಬೈಟ್ನ ಪಕ್ಷ; ಶುಕ್ಷ ಮ**ಳೆ ನಕ್ಕ**; ರೋಹಿಣ ನಿತ್ಯವಕ್ತಕ್ಷ: ಹಸ್ತ

> e'de: ride: zod: zborktzeri

ಮ. 12.00-1.30 ತಿಥಿ: ದಶಮಿ, ಯೋಗ: ಸಿದ್ದಿ

ಚಿ. 9.00-10.30

ರಾಹು ಕಾಲ:

ಮ. 3.00 - 4.30

6.40

ಹೊಸ ಸಂಸತ್ ಭವನದಲ್ಲಿ ಕುಳಿತುಕೊಂಡದ್ದು ಅನಿರೀಕಿತ

ಬೆಂಗಳೂರು: ನನಗೆ ಈಗ 91 ವರ್ಷ ವಯಸ್ಸಾಗಿದ್ದು, ನನ ಜೀವಿತಾವಧಿಯಲ್ಲಿಹೊಸಸಂಸತ್ ಭವನದಲ್ಲಿಕುಳಿತುಕೊಳುವುದಾಗಿ ಎಂದೂ ಯೋಜಿಸಿರಲಿಲ್ಲ ಎಂದು ಮಾಜಿ

ಪ್ರಧಾನಿ ಎಚ್.ಡಿ. ದೇವೇಗೌಡರು ಭಾವಕರಾಗಿ ನುಡಿದರು. ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಕೊಂಡಿದ್ದ ಅವರು

ಸುದಿಗಾರರೊಂದಿಗೆ 'ಉದ್ಯಾಟನಾ ಭಾಗವಹಿಸಿದ್ದು ನನ್ನ ಸೌಭಾಗ್ಯ. ಭಾರತದ ಪ್ರಜಾಸತ್ಯಾತಕ ಇತಿಹಾಸದಲ್ಲಿ ಮಹತ್ತರವಾದ ಕ್ಷಣಕ್ಕೆ ಸಾಕ್ಷಿಯಾಗಿರುವುದು ನಸ್ತ

ಸೌಭಾಗ್ಯ,'' ಎಂದು ಹೆಮ್ಮೆಯಿಂದ ಹೇಳಿದರು "1962ರಲ್ಲಿ ಕರ್ನಾಟಕ ವಿಧಾನಸಭೆ ಪ್ರವೇಶಿಸಿದ ನಾನು 1991ರಿಂದ ಸಂಸತ್ ಸದಸ್ವನಾಗಿದ್ದೆ, 32 ವರ್ಷಗಳ ಹಿಂದೆ ಈ ಮಹಾಮನೆ ಪ್ರವೇತಿಸಿದಾಗ ನಾನು ಪ್ರಧಾನಿಯಾಗುವ ಭಾವನೆ ಎಂದಿಗೂ ಇರಲಿಲ್ಲ ಸಾರ್ವಜನಿಕ ಜೀವನದಲ್ಲಿ ಇಷ್ಟು ದಿನ

ಇರುತ್ತೇನೆಂಬ ನಿರೀಕ್ಷೆಯೂ ಇರಲಿಲ್ಲ,'' ಎಂದರು.

"ಭಾರತೀಯ ಸಂಪ್ರದಾಯದಲ್ಲಿ ಹೊಸ ಮನೆ ನಿರ್ಮಾಣ, ಹೊಸ ಮನೆಗೆ ಪ್ರವೇಶಿಸುವುದು ಅತ್ಯಂತ ಮಂಗಳಕರ ಮತ್ತು ಅವರೂಪದ ಕ್ಷಣ. ಅದೇ ರೀತಿ ನೂತನ ಸಂಸತ್ ಭವನದ ಉದಾಟನೆಯೂ ಒಂದು ಆಸಾಧಾರಣ ಕ್ಷಣ ಎಂದರೆ ತಪ್ಪಾಗದು. ಭಾರತವು ಶಾಂತಿಯುತ, ಆಹಿಂಸಾತ್ರಕ ಮಾರ್ಗಗಳ ಮೂಲಕ ಸ್ವಾಪಿಕವಾದ ರಾಷ್ಟ್ರವಾಗಿದೆ. ಇದು ಅತಿ ಅಮೂಲ್ಯವಾದ ಸಾಧನೆ

ಕೆಕೆಆರ್ಡಿಬಿ ಅಕ್ರಮ ತನಿಖೆಗೆ ಸಿಎಂ ಆದೇಶ

ರಾವತಿ ಸಂತ್ರಸ್ಥರಿಗಿಲ್ಲ ಭೂಮಿ ಹಕ್ಕು

 ರಾಘವೇಂದ್ರ ಮೇಗರವಳ್ಳಿ ತೀರ್ಥಪಳ್ಳಿ (ಶಿವಮೋಗ್ರ)

mkrtth@gmail.com

ಶರಾವತಿ ಹಿನ್ಕೀರು ಜಲ ವಿದ್ಯುತ್ ಸಂತ್ರಸ್ತರ ಭೂ ಹಕ್ಕು ನೀಡುವ ಪ್ರಯತ್ನಕ್ಕೆ ಕೇಂದ್ರ ಸರಕಾರದ ನಿರ್ಧಾರದಿಂದ ತೀವ್ರ ಹಿನಡೆ ಉಂಟಾಗಿದೆ. ಭೂಹಕ್ಕು ನೀಡಲು ಮೀಸಲು ಅರಣ್ಯ ಪ್ರದೇಶ ಬಿಡುಗಡೆಗೆ ರಾಜ್ಯ ಸರಕಾರ ಸಲ್ಲಿಸಿದ ಅತ್ಯಂತ ಮಹತ್ವದ ಪ್ರಸ್ತಾವನೆಯನು ಕೇಂದ್ರ ಸರಕಾರ

ಮೀಸಲು ಆರಣ್ಯ ಪ್ರದೇಶ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶದ ಅನ್ನಯ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು 28 ಏಪ್ರಿಲ್ 2023 ರಂದು ಕೇಂದ್ರ ಸರಕಾರದ ಆರಣ್ಯ ಸಚಿವಾಲಯ ಆದೇಶದಲ್ಲಿ ಸ್ವಪ್ತಪಡಿಸಿದ್ದು, ಸಂತ್ರಸ್ತರ ಭೂ ಹಕ್ಕು ಕನಸು ಕಮರುವಂತಾಗಿದೆ.

ಮೀಸಲು ಅರಣ್ಯ ಪ್ರದೇಶದಲ್ಲಿ ಸಂತ್ರಸ್ತರಿಗೆ ಭೂಹಕ್ಕು ನೀಡಲಾಗುತ್ತದೆ ಎಂದು ಬಜೆಪಿ ನೇತೃತ್ವದ ಹಿಂದಿನ ರಾಜ್ಯ ಸರಕಾರ ವಾಗ್ಯಾನ ನೀಡಿ ಕೇಂದ್ರ ನಾಯಕತ್ರದ ಮೇಲೆ ಒತ್ತಡ ಹೇರಿತ್ತು. ಈಗ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ತಿರಸ್ತುಸುವ ಕೇಂದ್ರ ಸರಕಾರದ ನಿರ್ಧಾರ ರಾಜಕೀಯವಾಗಿ ವಿವಾದ ಸರಕಾರ ಸೃಷ್ಟಿಸುವ ಸಾಧ್ಯತೆಗೆ ಅವಕಾಶ ನೀಡಿದೆ.

ಅರಣ್ಯ ರಕ್ಷಣೆಗೆ ಸೂಚನೆ: 1958ರಿಂದ 1969ರೊಳಗೆ ಮುಖಂಡ ಹೊಸನಗರದ ಗಿರೀಶ್ ಆಚಾರ್ ಶರಾವತಿ ಜಲ ವಿದ್ಯುತ್ ಯೋಜನೆಯಡಿ ಸಂತ್ರಕ್ಷಗೊಂಡ ಕುಟುಂಬಗಳಿಗೆ ಪುನರ್ವಸತಿಯಡಿ ಭೂ ಹಕ್ಕು ನೀಡಲು 9129 ಎಕರೆ ಮೀಸಲು ಆಧಿ ಸೂಚಿತ ಅರಣ್ಯ ಪ್ರದೇಶವನ್ನು ಡಿನೋಟಿಫಿಕೇಷನ್ ಮಾಡಲು ಆವಕಾಶ ನೀಡುವಂತೆ ಕೋರಿ 23 ಮಾರ್ಚ್ 2023ರಂದು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸಾರ್ವಜನಿಕ ಹಿತಾಸಕ್ತಿ ರಿಟ್ ಆರ್ಜಿ ಪರಿತೀಲಿಸಿ ಮೀಸಲು ಆರಣ್ಯ ಪ್ರದೇಶದ ಕುರಿತಂತೆ ಸುಪ್ರೀಂಕೋರ್ಟ್ 11 ನವೆಂಬರ್ 2000, 9 ಫೆಬ್ರಮ 2004ರಂದು ನೀಡಿರುವ ತೀರ್ಪಿನ ಸರಕಾರದಿಂದ ಆಂಥಗಳನ್ನು ಉಲ್ಲೇಖಿಸಿ ರಾಜ್ಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಪುಸಿದೆ.

ಮಧುಕೇಶ್ವರಗೆ

ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾ. ಪಂ. ವ್ಯಾಪ್ತಿ ಶರಾವತಿ ಸಂತ್ರಸ್ತರ ಸಾಗುವಳಿ ಪ್ರದೇಶ,

ಆದೇಶವನು

ಕಾಗೂನು ಸಂಘರ್ಷ ತೀವ್ರ: ಸಂತ್ರಸ್ತ ಕುಟುಂಬಗಳಿಗೆ

ವರ್ನವಸತಿ ಕಲಿಸುವ ಉದ್ದೇಶದಿಂದ 2017

ಆಕೋಬರ್ 14ರೆಂದು ಶಿವಮೊಗ್ಗ ಹೊಸನಗರ,

ತೀರ್ಥಪಳ ತಾಲೂಕು ವ್ಯಾಪ್ತಿಯ 9,934 ಎಕರೆ 2

ಗುಂಟೆ ಅಧಿಸೂಚಿತ ಮೈಸವಿ ಮೀಸಲು ಆರಣ್ಯ

ಪ್ರದೇಶವನ್ನು 56 ಅಧಿಸೂಚನೆಗಳ ಮೂಲಕ ರಾಜ್ಯ

ಜಾರಿಗೊಳಿಸಿತು. ನಂತರ ಜನ ಸಂಗ್ರಾಮ ಪರಿಷತ್

ಡಿನೋಟಿಫಿಕೇಮ್ ಆದೇಶದಲ್ಲಿ ರಾಜ್ಯ ಸರಕಾರ

ಆರಣ್ಯ ಸಂರಕ್ಷಣೆ ಕಾಯಿದೆ ನಿಯಮ ಉಲ್ಲಂಘಿಸಿದೆ

ಸಂತಸ್ತರ

ಡಿನೋಟಿಫಿಕೇಪನ್

ಮುಂದುವರಿದ ಡಿನೋಟಿಫಿಕೇಷನ್ ಗೊಂದಲ

ಮೀಸಲು ಅರಣ್ಯ ಪ್ರದೇಶದಲ್ಲಿ ಭೂ ಹಕ್ಕು ನೀಡುವ ಸಂಬಂಧ ಪ್ರಕಟವಾಗಿದ್ದ 56 ಡಿನೋಟಿಫಿಕೇಷನ್ ರದ್ದುಗೊಳಿಸಿ 2023 ಫೆಬ್ರವರಿ 16ರಂದು ರಾಜ್ಯ ಸರಕಾರ ಪ್ರಕಟಿಸಿದ ಅಧಿಸೂಚನೆ ರದ್ದತಿ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಶ್ರೀಕೇತ್ರ ಸಿಗಂದೂರು ಧರ್ಮದರ್ಶಿ ಎಸ್. ರಾಮಪ್ರನೇತೃತ್ವದಲ್ಲಿ ಒಟ್ಟು 305 ಸಂತ್ರಸ್ತರು ಹೈಕೋಟ್ ೯ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಾಜ್ಯ ಹೈಕೋರ್ಟ್ ನ್ನಾಯಮೂರ್ತಿ ನಾಗಪ್ರಸನ ಅದರ ಎಕಸದಸ್ಥ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ 2023 ಏಪ್ರಿಲ್ 19ರಂದು ತಡೆ ನೀಡಿದೆ. ಸಂತ್ರಸ್ತ ಕುಟುಂಬಗಳ ಡಿನೋಟಿಫಿಕೇಷನ್ ವ್ಯಾಪ್ತಿ ಜಮೀನಿಗೆ ಮಾತ್ರತಡೆ ಆದೇಶ ಅನ್ರಯಿಸುತ್ತದೆ ಎಂದು ನ್ಯಾಯಪೀಶ ಉಲ್ಲೇಖಸಿದೆ. ಈ ಬೆಳವಣಿಗೆ ಮಧ್ಯದಲ್ಲೇ ಕೇಂದ್ರ ಸರಕಾರ

ಎಂದು ಆಕ್ಟೇಸಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. 1978ರ ಆರಣ್ಯ ಸಂರಕಣೆ ಕಾಯಿದೆ ಆನಯ ಕೇಂದ್ರ ಸರಕಾರದ ಪೂರ್ವಾನುಮತಿ ಪಡೆದಿಲ್ಲ ಎಂದು ಡಿನೋಟಿಫಿಕೇಷನ್ ಆದೇಶವನು ಮಾರ್ಚ್ 4ರಂದು ಹೆಕೋರ್ಚ್ ರಾಜ್ಯ ಸರಕಾರದ ಪ್ರಸ್ತಾವನೆ ತಿರಸ್ತರಿಸಿದೆ. ರದುಗೊಳಿಸಿತು. ಕಾನೂನು ಸಂಘರ್ಷ ತೀವಗೊಂಡ

ಹಾಪ್ ಕಾಮ್, ಲಾಲ್ ಬಾಗ್, ಬೆಂಗಳೂರು - 04 ಇ–ಟೆಂಡರ್ ಪ್ರಕಟಣೆ (2ನೇ ಕರೆ)

ಶೀಖರಣೆಯಾಗುವ ಕಸವನ್ನು AMARYA. KOMBA EMONYBOOK ಆಯಾ ದಿನವೇ ಹೊರಗೆ ಸಾಸಾಣಿಕೆ ಮಾಡಲು ಮತ್ತು ಪಾತ್ ರೂಂ. ಶೇಜಾಲಯ, ನೀರಿನ ಸಂಪು ಮತ್ತು ಓವರ್ ಜೆಡ್ ಟ್ಯಾಂಕ್ ಸ್ಟ್ರೀಗೊಳಸುವ ಕಾರ್ಯಕ್ಕೆ ಆಸಕ್ತಿ ಕಂಪನಿ / ಸಂಘ ಸಂಸ್ಥೆಗಳಿಂದ ಇ-ಟೆಂಡರ್ ಪ್ರಕಟಣೆ (2the ಕರ)ಯನ್ನು ಅಕ್ಕಾನಿಸಲಾಗಿದೆ. ಟೆಂಡರ್ ಸಲ್ಲಿಸಲಾ ಕೊನೆಯ ದಿನಾಂಕ: 26.96.2023. ಪೆಟ್ಟನ್ ಮಾಹಿತಿಗಾಗಿ ಕಾರ್ಯದಿರ್ವಾಪಕರು (ಸಂಗುಪಣೆ

ದೃವಸ್ಥಾಪಕ ನಿರ್ದೇಶಕರು

ಆದೇಶ ಪ್ರಕಟವಾಗಿದೆ.

2021

ಡಾಕರೇಟ್ ಪ್ರದಾನ ಶಿರಸಿ (ಉತ್ತರ ಕಪ್ಪಡ): ಪ್ರಧಾನಿ ನರೇಂದ ಮೋದಿ ಶಾತ್ರಿಸಿದ ಜೇನು ಕೃಷಿಕ ತಾರಗೋಡ ಕಲ್ಲಲ್ಲಿ ಮನೆಯ ಮಧುಕೇಪರ ಹೆಗಡೆ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ೆಯೇಯಾಗುತ್ತದೆ. ಸರು ಮುಂಗಿನ ವಿನಂಗನ್ನ ಶಿಗುಣ ಕೆಯ್ಯಾಗಾರಿ ಸಿರುವಿಗುತ್ತದೆ ಮತ್ತು ಸರು ಭೂರ್ವನವನ್ನು ಇಲ್ಲಿ ಬರುವಿನಂದ "ಪೆಡ್ಯಲ್ ಪ್ರಕರ್ಣ" ಎಂದು ಕರೆಯಲಾಗುತ್ತದೆ. ಡಾಕರೇಟ್ ಪದವಿ ಪುರಸ್ಕರಿಸಲಾಯಿತು.

ಪಾರಂಪರಿಕ ವೈದ್ಯಕೀಯ ಹಾಗೂ ಜೇನಿನ ಮೂಲಕ ನೀಡಲಾಗುವ ಎಫಿ ಹೆರಪಿ ಚಿಕಿತೆ ಕುರಿತು ಮಂಡಿಸಿದ ವಿಷ ಯಕ್ಕೆ ಡಾಕ್ಕರೇಟ್ ಪದವಿ ನೀಡಲಾ ಯಿತು. ಜೇನು ಹುಳ ಚುಚ್ಚಿಸುವಿಕೆಯ (Spugge whouse) ಎಫಿ ಥೆರಪಿ ಮೂಲಕ ಸಂಧಿವಾತ. ಶರೀರದ ರೋಗ ನಿರೋಧಕ ಶಕ್ತಿ ಹೆಚಿಸಿಕೊಳಲು ಚಿಕಿತೆ ನೀಡುವ ಮೂಲಕ ಈಗಾಗಲೇ ಮಧುಕೇಶರ ಗಮನ ಸೆಳೆದಿದ್ದಾರೆ. ಡಾಕರೇಟ್ ಪದವಿಗೆ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರದ ವಿಚ್ಚಾನಿ ಡಾ. ರೂಪಾ ಪಾಟೀಲ ಶಿವಾರಸು ಮಾಡಿದರು. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಕೂಡ ಸಹಕಾರ ನೀಡಿದ್ದರು.

👸 ನೈಯತ್ನ ರೈಲ್ಡೆ 🐯 profes majeste south festicated feets such security and muce the u-deponent, ompact. तातुन् देवतानी : ईरान प्राम् oder प्रान्त, प्रावत प्रान्त ಂಥ್ ಯೂಟರ್ಸ್ ಕರುಡಾಬ ಪತ್ರ ಎರ್ಮುಂಡ್ ತಾಗೂ ಕಾರ್ಗೋ ಡಾಹಿಯ ಫ್ಯಾಕ್ಟರ್ಟ್ calcolor No. GOTEZSSONOS) (SSIENNI : 81 NOAL)

COTANG ROME ENGLE SHOOT: state actions a wavelege goods if our set use Lock Spinish manyw spinishs indianamentalishgamban status (ES W. Plantenya (#) SWRRLY (#) SWRRLY

FERRICA FLATANA S-SCHOOL ಭಾರತದ ರಾಜ್ಯಕತಿಗಳ ಪರವಾಗ ಕೆಳಸಿಸಿದಾರದ ಕೆರಕಂಡ ವಿಘಾರಕಗಳಲ್ಲಿನ ಇ-ಹರಾಜುಗಳನಾಗಿ वर्षुकाराण्य वाष्ट्रास्त्राती. १) सर्वताच्या वाष्ट्रास्त्राती वाष्ट्रास्त्राती वाष्ट्रास्त्राती वाष्ट्रास्त्राती वाष्ट्रास्त्राती वाष्ट्रास्त्र

Discos : 45-66-2023, 12-96-2023 9-46-2021 # 26-66-2021 1) mercy, much mag set roafter concer: 41-96-2023, 65-96-2023, 09-06-2021 A M-06-2023 н искений жид сило ходуни сточ

96-06-2023, 07-66-2923, 09-06-2023 13-06-2023, 14-06-2023, 21-06-3023, 20-66-2023, 27-66-2023 & 30-06-2023 4) \$165.00F | 05-06-2023, 06-06-2023, IS-96-2923 a 22-06-2923 5) Const Charlest 10.8; 2.05 roghts Descript 1 15-00-2023, 23-00-2023 A

28-06-2023 dige Caldreine www.irops.gov.in il curred abab. Look Statesh Swife, Applied SCHOOL RE-COOPING DRIVER THE WALLSCHOOL (F) S.W.Roheeys (F) SWRILLY (F) SWRILLY

ಸಾರ್ವಜನಿಕ ಪ್ರಕಟಣೆ

ವಾಲಿಗೆ ಬರ ಸಿಡಿಲಿನಂತಹ

rockita Kofoskowii, daroda Ko AN-N ಮುಂದಿರುವ ಹೆಚ್ಚಾಗ ಫುಲ್ಲರ್ ಬಡರ to. 18. aprett daust, storeasti 560028 vantig est darottetud sert daentud era ceine doma ere diden Letagugae coete domais direc εσο κάγκηση ερφακόνται πού σφηνορο

tet dalur exeum odes exeum ಭಾಗಕ್ಕೆ ಸಂಬಂಧಿಸಿದಂತೆ ಮಾಹುದೇ ಸ್ವತಿಯ ಯಾವುದೇ ಕ್ಷೀಮ್ ಪರ್ಕೆ ಅಧಿಕಾರ ಪಿರುಸಕ್ಕ ರಾಕಿ ಷ್ಟ್ಯ ಅಥವಾ ಯಾವುಗಃ ಕ್ಷಮಾದ ವಿದಾಯಕ ಹೋಗಿದ್ದಲ್ಲಿ ಅಥವಾ ಪ್ರಕ್ರತ ಮಾರಣಕೊಂಡಿಗೆ ಯಾವುದೇ ಪ್ರವರ್ಷಕ ಪ್ರಗಟನ್ನಲ್ಲಿ ಅಥವಾ ಮುರಣಕೊಂಡು ಮಾಡಿಕೊಂಡಿದ್ದಲ್ಲಿ ನಿರ್ಮಾಪಕ ಪಾಪರ್ವಗ ಅಂದೀ ಪಕ್ಕುಬರು ಮುರ್ಕೀರ್ಮಗಳಲ್ಲಿ ಸದ್ಮ ಕೃತ್ತಿಕ ಮೇಲೆ ಸಂಗಾಪಕ ಮಾಡುವಂಗವನಿಸಿದ್ದರು. oesiots, noting in gradius grando smartes ? (Les) tempera. Est zeránec, ejesetnec, upo ácornec, ede esemp one medent merent scars, a fend success screens foremind, names wendered compatобличи иденциали, или плер EUROD BURNER HEIDE ENERGY GERAL Second careal appare careal from stand Amel. Gamen, more open ಬರ್ಚಾಪ್ ರಣ್ಣ ಪಡುವಿತುವುದಿದ್ದ ಎರಡ ರ್ಯವಿಸಲಾಗುತ್ತದೆ ಮತ್ತು ಸವರಿ ಹೆಯ್ಯೂರ್ ಪ್ರಾರಾರ್ಥಿಗೆ schooliges and machine has been been staceously your say nemicrosty

ಸೆಯ್ಯೂರ್ ಪ್ರಾಪರ್ಟ

a base senious transportanticus est ಲರಣ ಮೊದಲುಗಾರ ಮದಾಲಿಕೆ ಮೇ 17, ಚಳುಗಿರ ಆ ಬೈಸ್ಟ್ ಕ್ ಪ್ರೀಪ್ ಎಲ್ಯಾಂಪ ಪ್ರೇ ಪ್ರಂ an early arong ary fight-40 SUMPT (2) LORD CORDER SCHOOLS ರಂಗಾನರು ಪಕ್ಷ ಕಾರು ಹಂಕರಿಸಲು ವಿಶಾರ ಮೇ ಗಳಿಗರ ಅಧಿಕೃತ ಮುಡುವದ್ಮಂಡರು ನಂ SALLE CONTRACT BUTCOCTUDES make where knows said AND PORTS BEDERARD DEEP SON THROOD ಚಾರ್ ಅಭಿಕೃತ ನಂದುರ್ಯಂಪರ್ನ ತನ್ನ and an experience weeks, endered SEPTATOLOGIC CESS SAME PART AND the base's copose bow establish. From a HOS IN 24th STRADBERS GARN SW for edgingened administration and นักสุดาย ก็เลือ ฮวยควอส. ฮวกรัดวะ เหรือ miljen (minimiero), 0-5m, men 10. 190200388984488002 Livillend, 8 ced 11 TANKE (14,690.3) TOD GARDE WEEK \$22,438 ರರಂ ಇತನೆ ಕಾರ್ಯದ) ರಾಣಿಜ್ಯ ಪರಿಪರ್ಕ stocked thereof are classed diseast, too siyar dir gara deplot.

mestr 1 16000 Walls, gigt of school redr to, Hogel the wite they are make the THE PROPERTY. 400 pt 36.05.2025

to demine ಜೆರಾಲ್ಡ್ ಮಹೋಹರನ್, ಪಾಲಾಣಾಯ ಡೆಎಸ್ಎ. ವರ್ಷಲರು stages of some rectal #2004.00 560 661 #2004.088 4350 3600/ 660 4350 3668 53565 554 gerakk@@sakew.com

ಹಾರ್ಡಕಾಮ್, ಲಾಲ್ಬಾಗ್, ಬೆಂಗಳೂರು ಸಂಸ್ಥೆಯ ಪ್ರಾಂಗಣದಲ್ಲಿ ದಿನನಿತ್ಯ

ಮತ್ತು ವಣರಾಟ) ರವರನ್ನು ಸಂಪರ್ಕಿಸಬಹುದಾಗಿದೆ.

ಹಾಪ್ಕಾಮ್, ಲಾಲ್ಬಾಗ್, ಬೆಂಗಳೂರು - 4 ಟೆಂಡರ್ ಪಕಟಣೆ

'ವೆಂಗಳೂರು ಹಾವ್ ಕಾಮ್ಸ್' ಸಂಸ್ಥೆಯ ಒಡೆತನದಲ್ಲಿರುವ ಹಡ್ಡನ್ ವೃತ್ತದ ್ಷಷಿಕ ಸಮಾಜದ ನೂತನ ಕಲ್ಪಡದ ನೆಲ ಮಹಡಿಯಲ್ಲಿ ಅಂದಾಯ 6500 ಚಮರ ಅಡಿಗಳ ಜಾಗವನ್ನು ಬಾಡಿಗೆ ನೀಡಲು ಸಂಸ್ಥೆಯ ಆಡಳಿತ ಮಂಡಳ ನಿರ್ಣಯದಂತೆ ಟೆಂಡರ್ ಆಡ್ವಾನಿಸಲಾಗಿದೆ. ಆಸಕ್ತಿಯುಳ್ಳವರು ಜಾಗವನು ಜಾಡಿಗೆ ಪಡೆಯಲು ಪ್ರತಿ ಚಮರ ಅಡಿಗೆ ಮಾಹಯಾನ ಗುಡ್ಡ ವಾಡಿಗೆ ಮೊಕ್ಕವನ್ನು ನಮೂದಿಸಿ ಮುಚ್ಚದ ಲಕ್ಕೋಟೆಯಲ್ಲಿ ದಿನಾಂಕ : 17.06.2023ರ ಸಂಜೆ 3.00 ಗಂಟೆಯೊಳಗೆ ಹಾಪ್ ಕಾಮ್, ಲಾಲ್'ಬಾಗ್, ಬೆಂಗಳೂರು – 04 ಇಲ್ಲಿ ಸಲ್ಲಿಸಬಹುದಾಗಿರುತ್ತದೆ.

ಮಾಲಿ ಟೆಂಡರ್ ಫಾರಂಗಳನ್ನು ದಿನಾಂಕ : 01.06.2023 ರಿಂದ 16.06.2023ರೊಳಗೆ ರೂ.500/- ಪಾವತಿಸಿ ಕಾರ್ಯಾಲಯದಿಂದ ಪಡೆಯುವುದು, ಮೊಬೈಲ್ ಸಂಖ್ಯೆ: 98455 45287 / 92411 33552.

ವ್ಯವಸ್ಥಾಪಕ ನಿರ್ದೇಶಕರು



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಿರಿಯ ಸಹಾಯಕ ನಿರ್ದೇಶಕರು, ಶಿಕ್ಷಣ ರವರ ಕಥೇರಿ. Brood edito, didaca, aut.est. sitté, stonhierts - 560002. ಫೋರ್: ಅ೫೦-22975728, ಇ-ಮೇರ್: eoeducation@yahoo.in

Nost; 200000/1023-24/20095 Dittool: 29-05-2023

ಟೆಂಡರ್ ಪ್ರಕಟಣೆ ಬೃಹಕ್ ಲೆಂಗಕೂರು ಮಹಾನಗರ ಪಾಲಿಕೆಯು 1) ಲವಿಎಂಬ ಕಾಲೆಗಳು ಮತ್ತು ಕಾಲೇಜಗಳಿಗೆ ಕಂಪ್ರೂಟರ್ಗಳನ್ನು ಸರಬರಾಣ ಮಾಡಲು (2ನೇ ಕರೆ). 2) ಪರಿಎಂಹಿ

ಸರಬರಾಜು ಮಾಡಲಾ (2ನೇ ಕರೆ) ಅರ್ಷ ದರ್ಷದಾರರಿಂದ ಚಿಂಡರ್ ಅಪ್ರಾಮಿದೆ. 1) ಬಿಜಿಎಂಪಿ ಕಾಲೆಗಳು ಮತ್ತು ಕಾಲೇಜುಗಳಿಗೆ ಕಂಪ್ಯೂಟರ್ಗಳನ್ನು ಸರಬರಾಜು ಮಾಡಲು ಬೆಂಡರ್ (2ನೇ ಕರೆ) – ಬೆಂಡರ್ ಉಲ್ಲೇಖ ಸಂಖ್ಯೆ: ದಬಎಂಪಿ/2023-24/ಬಎನ್ಡ0005. 2) ದೆರೆಎಂಪಿ ಶಾಲೆಗಳು ಮತ್ತು ಕಾಲೇಜುಗಳಿಗೆ ಕಂಪ್ಯೂಬರ್ ರ್ಲ್ಯಾಡ್ ಚೇಬರ್ ಮತ್ತು ಚೇರ್ ಸರಬರಾಜು ಮಾಡಲು ಟೆಂಡರ್ (2ನೇ ಕರೆ) - ಟೆಂಡರ್ ಉಲ್ಲೇಖ ಸಂಖ್ಯೆ: ಏರುಎಂಪಿ/ 2013-24/parf00006

ಶಾಲೆಗಳು ಮತ್ತು ಕಾಲೇಜುಗಳಿಗೆ ಕಂಪ್ಯೂಟರ್ ಲ್ಯಾಡ್ ಬೇಬಲ್ ಮತ್ತು ವೇರ್

i) ಇ-ಪ್ರೊಸ್ಫೂರಮೆಂಚ್ ವೆಡ್ಫ್ಫ್ http://kppp.karnataka.gov.in ನಿಂದ ದಸ್ತಾವೇಕು ಡೌನ್-ಲೋಡ್ ಮಾಡಿಕೊಳ್ಳಲು ಪ್ರಾರಂಭ ದಿನಾಂಕ: 29-05-2023 ರಿಂದೆ. 2) ಇ-ಪ್ರೊಕ್ನೂರ್ ಮೆಂಟ್ ನಲ್ಲಿ ವಿಚಾರಣೆಗಳನ್ನು ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಲು ಕೊನೆಯ ದಿನಾಂಕ ಮತ್ತು ಸಮಯ: 01-06-2023ರಂದು ಸಂಚ 5.00 ಗಂಟೆವರೆಗೆ. ನಿ) ಏರ್ ಮೂರ್ವ ಭಾವಿ ಸಭೆ ದೀಶಾಂಕ ಮತ್ತು ಸಮಯ: 01-06-2023 ರಂದು ಬೆಳಗೆ 11.00 ಗಂಟೆಗೆ ಹಿರಿಯ ಸಹಾಯಕ ನಿರ್ದೇಶಕರು, ತಿಕ್ಷಣ ರವರ ಕಲೇರಿ, ಕೇಂಡ್ರ ಕಲೇರಿ, ಬದಿಎಂಪಿ, ಬೆಂಗಳೂರು ಇಲ್ಲಿ, 4) ಇ-ಸ್ಫೋಸ್ಫರ್ ಮೆಂಟ್ ಮೋರ್ಬರ್ ನಲ್ಲಿ ಚೆಂಡರ್ ಆಪ್ ರೋಡ್ ಮಾಡಲು ಕೊನೆಯ ದಿನಾಂಕ ಮತ್ತು ಸಮಯ: 28-06-2023 ರಂದು ಸಂಚೆ 5.00 ಗಂಟೆದರೆಗೆ. 5) ಕಾಂತ್ರಿಕ ಏರ್ಡ್ಗಳನ್ನು ಆನ್ ಲೈನ್ ನಲ್ಲಿ ತೆರೆಯುವ ದಿನಾಂಕ ಮತ್ತು ಸಮಯ: 30-06-2023ರಂದು ಬೆಳಿಗ್ನೆ 11.00 ಸಂಚಗ್ತೆ 6) ಸಂಪರ್ಕ ವಿಶಾಸ್ತ್ರ ಹಿರಿಯ ಸಹಾಯಕ ನಿರ್ದೇಶಕರ ಕಭೇರಿ, ಜಿಲಿಎಂಪಿ ಬೆಂಗಳೂರು. ಘೋರ್: 080-22112585 / 21975824 / 21975728, ಇ-ಮೇಲ್: eoeducation@yahoo.in ಹೆಚ್ಚಿನ ವಿವರಗಳನ್ನು ಮೇಲ್ಬಂಡ ಕಭೇರಿಯಂದ ಪಡೆಯಬಹುದು, ಸಹಿ/- ಹಿರಿಯ ಸಹಾಯಕ ನಿರ್ದೇಶಕರು, ಬಿಬಿಎಂಪಿ

ಕಲ್ಪಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿದಿ) ಮತ್ತು ಕಲ್ಸಾಣ ಕರ್ನಾಟಕ ಮಾನದ ಸಂಪನ್ನೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದಲ್ಲಿ ನಡೆದಿರುವ ಅವ್ಯವಹಾರ. ಅನುದಾನ ದುರ್ಬಳಕೆ ಕುರಿತು ತನಿಖೆ ನಡೆಸಲು ೩ಎಂ ೩ದ್ದರಾಮಯ್ಯ ಆದೇಶಿಸಿದ್ದಾರೆ.

ಎರಡು ಸಂಸ್ಥೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸರಕಾರದ ಹಣ ನಿಯಮ ಉಲ್ಲಂಘಿಸಿ ಬಳಕೆ ಮಾಡಿ ಅರ್ಥಿಕ ನಷ್ಟ ಉಂಟು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ರಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಂಯ್ಯ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಸಂದಿಸಿ ಸಿಎಂ ಈ ಅದೇಶ ಹೊರಡಿಸಿದಾರೆ.

ಈ ಎರಡೂ ಸಂಸ್ಥೆಗಳಲ್ಲಿ ಆಕ್ರಮ ನಡೆದಿರುವ ಬಗ್ಗೆ ಪ್ರಯಾಂಕ್ 2-3 ವರ್ಷಗಳಿಂದಲೂ ಸರಕಾರಕ್ಕೆ ದೂರು ಸಲ್ಲಿಸುತ್ತಲೇ ಇದ್ದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ 15 ದಿನಗಳಲ್ಲಿ ತಪ್ರಿತಸ್ಥರ ವಿವರಗಳೊಂದಿಗೆ ವರದಿ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಈ ಆಕ್ರಮಗಳ ಕುರಿತು 'ವಿಜಯ ಕರ್ನಾಟಕ'ದಲ್ಲಿಸರಣಿ ವರದಿ ಪ್ರಕಟವಾಗಿದ್ದನ್ನು ಪ್ರಿಯಾಂಕ್ ಅವರು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 2022-23ನೇ ಸಾಲಿನಲ್ಲಿ ಕೆಕೆಆರ್'ಡಿವಿ ಅನುದಾನ ದಲ್ಲಿ ಆಂದಿನ ಅಧ್ಯಕ್ಷ, ಕಾರ್ಯದರ್ಶಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಬಯಲಿಗೆ ಬಂದಿದೆ. ಮಂಡಳಿಯಿಂದ 2 ವರ್ಷದಿಂದ ಪ್ರಾರಂಭ ವಾಗದೇ ಇರುವ ಕಾಮಗಾರಿಗಳನ್ನು ರದ್ದುಪಡಿಸುವ ನಿರ್ಣಯವನು ಈ ಹಿಂದಿನ ಯೋಜನಾ ನಚಿವರ ಅಧ್ಯಕತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ 2 ವರ್ಷವಾದರೂ ರದ್ದುಪಡಿಸಿಲ್ಲ.

 ಮಂಡಳಿಯ ಆರಂಭಿಕ ಶುಲ್ಪ, ಬಿಡುಗಡೆಯಾದ ಅನುದಾನ 3000 ಕೋಟಿ ಸೇರಿ ಒಟ್ಟಾರೆ ಅನುದಾನ ದಲ್ಲಿ ಶೇ 60ರಷ್ಟು ಹಣ ವೆಚ್ಚ ಮಾಡದೇ ಹಾಗೆ ಉಳಿಸಿ ಕೊಳ್ಳುವ ಮೂಲಕ ಕರ್ತವ್ಯ ಲೊದುವೆಸೆಗಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ತೊಂದರೆ ಮಾಡಲಾಗಿದೆ.

ಮನ ಬಂದವರಿಗೆ ಕೋವಿಡ್ ಪರಿಹಾರ

ಕ-ಕ ಮಾನದ ಸಂಪನ್ನೂಲ ಕೃಷಿ ಮತ್ತು ಸಾಂಸ್ಕತಿಕ ಸಂಘಕ್ತೆ ನೀಡಿದ 300 ಕೋಟಿ ರೂ. ದುರುಪಯೋಗವಾಗಿದೆ. ಸಂಘದ ಅಧ್ಯಕ್ಷ- ಕಾರ್ಯದರ್ಶಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮೀರಿ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂದು ಕೋಟಿ ರೂ. ಸಸಿ ನೆಟ್ಟಿದ್ದೇವೆಂದು ತೋರಿಸುವ ಮೂಲಕ ಅನುದಾನ ದುರುಪಯೋಗ ಮಾಡಿಕೊಳ್ಳಲಾಗಿದೆ. ದೇಸಿ ಹಸುಗಳ ಸಾಕಣೆಗೆ ಪ್ರೋತ್ತಾಹ ಧನ ನೀಡಲು ಹೊಸ ಫಲಾನುಭವಿಗಳನ್ನು ಆಯ್ಕೆ ಮೂಡುವ ಬದಲು ಈಗಾಗಲೇ ಹನುಗಳನ್ನು ಹೊಂದಿರುವ ಕೆಲವೇ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ನಿಯಮ ಬಾಹಿರವಾಗಿ ನೀಡಲಾಗಿವೆ ಎಂದು ಪ್ರಿಯಾಂಕ್ ಪತ್ರದಲ್ಲಿ ವಿವರಿಸಿದ್ದಾರೆ.

ಮತ್ತು ನಮ್ಮ ಪರಂಪರೆಯಾಗಿದೆ,'' ಎಂದು ಹೇಳಿದರು.

STOVE KRAFT LIMITED

Corporate Office: #81, Harohalli Industrial Area, Kanakapura Taluk, Ramanagara Dist, Karnataka 562112. Ph. : 080 28016222 | E-mail : cs@stovekraft.com Website: www.stovekraft.com CIN:L29301KA1999PLC025387

> Revenue 12,838.47 mn +13.0%

EBITDA 990.02 mn



PAT 357.70 mn

(Rs. In Million, except per share					except per share data
Sr. No	Particulars	Quarter Ended		Year Ended	
		31st March 2023 Unaudited	31st March 2022 Unaudited	31st March 2023 Audited	31st March 2022 Audited
1	Revenue from Operations	2,780.55	2,613.32	12,838.47	11,363.59
2	EBITDA*	58.95	155.18	990.02	948.39
3	Profit Before Tax	-79.66	69.02	472.80	625.40
4	Profit After Tax for the period	-60.02	86.46	357.70	562.15
5	Total Comprehensive Income for the period	-60.46	88.21	364.56	560.49
6	Paid up Equity Share Capital (Face Value of Rs.10/- each)	330.27	328.68	330.27	328.68
8	Earnings per Share** Basic (in Rs.) (Face value of Rs. 10 each)	-1.82	2.63	10.87	17.21
9	Earnings per Share** Diluted (in Rs.) (Face value of Rs. 10 each)	-1.82	2.59	10.86	16.96

* Excludes Other Income
**EPS is not annualized for the quarter ended March 31, 2023 and quarter ended March 31, 2022.

Sr. N	• Particulars	As	on	
		31st March 2023	31st March 2022	П
		Audited	Audited	
1	Total Equity	4,033.68	3,640.10	
2	Net Debt	1,035.62	620.89	

The statement of unaudited financial results for the quarter ended 31st. March, 2023 and the audited financial results for the year ended 31st March, 2023 were reviewed and recommended by the Audit Committee and approved by the Board of Directors at their respective meetings held on 29th May, 2023.
 The above financial statements have been audited by the Statutory Auditors of the Company.

The Financial Statements have been prepared in accordance with Indian Accounting Standards ("IndAS) prescribed by section 133 of the Companies

Act 2013 and in terms of Regulation 33 of SEBI (Listing Obligations and Disclosure Requirements) Regulations, 2015 The figures for the quarter ended March, 31, 2023 are the balancing figures between the audited figures in respect of the full financial year upto March 31, 2023 and the unaudited published year-to-date figures upto December 31, 2022, being the date of the end of third quarter of the financial year, which were subject to

 The above is an extract of the detailed format of audited financial results filed with the stock exchanges under Regulation 33 of the SEBI (Listing Obligations and Disclosure Requirements) Regulations, 2015. The full format of the audited financial results are available on the Stock Exchange. ebsites www.nseindia.com and www.bseindia.com and on the company's website.xxxx.stoveirsft.com.

Date: 29/05/2023

For & On Behalf of the Board Rajendra Gandhi Managing Director







Omega Seiki Mobility in talks to raise \$100 mn

EV manufacturer has hired DC Advisory to scout for potential investors

debjyoti.roy@livemint.com

NEW DELHI

lectric vehicle maker Omega Seiki Mobility (OSM) is in talks with financial investors, including impact funds and global asset managers, to raise around \$100 million (about ₹826 crore) to support its expansion plans, three people aware of the development said.

The company recently hired global investment bank DC Advisory to scout for potential investors and it has already received interest from financial investors and strategic suitors, one of the persons cited above said requesting anonymity.

Global private equity firm KKR, impact investor LeapFrog Investments, besides strategic investors from Europe and Japan, are likely eval-

uating the company

for potential invest-

ments, the second

THE EV market has

already seen Ola

bag large cheques

from investors

The planned fundraise would be a mix

of equity and debt, the people cited above

OSM confirmed the fundraising plans but didn't identify the potential investors. KKR declined to comment.

"Funds will be utilized for expansion of manufacturing capacity for trucks, and an entire range of three-wheelers, product development and market expansion," said a company spokesperson.

The broader mobility space in India, especially the

EV market, has already seen Ola Electric, Euler and Ather Energy garner large cheques from investors. Of late, sectoragnostic private equity investors have also started taking interest in the fledgling sector.

For instance, in April, Morgan Stanlev's India-focussed infrastructure fund and oil and gas major BP's venture capital

Rising interest

Sector-agnostic private equity investors have also started taking interest in India's electric mobility space.

Company	Investors	Timeline	
> ⇔ magenta	Morgan Stanley's PE fund, BP Ventures	April 2023	
> Kabira Mobility	Qatari conglomerate Al-Abdulla Group	March 2023	
> @	Multiples Alternate Asset Management	February 2023	
SimpleEnergy	HNI Investors	February 2023	
> = EULER	Singapore's GIC	October 2022	
mint Source: VCCiro			

THE EV maker has

the Indian and overseas markets

also lined up product launches for

arm joined hands to invest in electric mobility solutions provider Magenta Mobility. In February, Multiples Alternate Asset Management and its co-investors invested up to ₹1,200 crore in Murugappa group company TI Clean Mobility Pvt. Ltd, marking the private equity firm's maiden bet on the electric vehicle

OSM is part of the Anglian Omega Group, an auto component manufacturer based in India with presence in South

CHARGED UP

OSM has set a target

of \$50 mn in revenue

Asia, the Middle East, South Korea and

OSM was launched in 2018 by Uday

Narang, the second generation of the

Anglian Omega Group. The group's ini-

tial focus was on low-carbon emission

three-wheeled vehicles. The company

claims that within five years, it has

become India's third-largest electric

this fiscal year and

claims to have

turned profitable

three-wheeler maker by market share. It currently has a 24% market share, only behind Piaggio (28%) and Mahindra

The spokesperson said OSM intends to penetrate deeper into smaller cities and rural areas. He said the company currently has a network of over 175 dealers across India, which it plans to expand.

"We are also working on global expansion covering regions such as Sri Lanka, Bangladesh, LATAM, Africa," he said.

> The EV maker has also lined up product launches for the Indian and overseas markets. "We continue to launch newer products. Over the next 12 months, we will have many new products. such as Stream City, 4W LCV trucks and more options

within our existing 3W cargo segment," the spokesperson said.

OSM has set a target of \$50 million in revenue in FY24 and claims to have turned profitable. It clocked a multi-fold jump in revenue in FY22 to ₹56.8 crore from ₹2.5 crore in FY21, according to the latest available data from *VCCEdge*, the data research arm of VCCircle.

Sekhmet Pharma gets CEO for API platform

Priyal Mahtta priyal.mahtta@livemint.com BENGALURU

ekhmet Pharmaventures, a pharmaceutical investment platform backed by Asia-Pacific-focused private equity investor PAG, has appointed Anil Khubchandani as managing director and chief executive officer of the active pharmaceutical ingredient (API) investment platform.

Khubchandani has about three decades of experience in strategic partnerships, global sales and marketing, research and development, among others. He was co-CEO and wholetime director at Jubilant Ingrevia Ltd in his last role. He had also served as executive vice president of specialty ingredients at Jubilant Life

Sekhmet Pharmaventures, also backed by PAG's consor-

tium partners CX Partners

and Sam-

ara Capital, is the Indian arm of Singapore-based Gamot API Pte. Ltd, which counts these PE firms as its key investors. It has so far bought stakes in two Indian API producers—Anjan Drug Pvt. Ltd and Optimus Group.

It first took control of Chennai-based Anjan Drug in October 2020, followed by an investment of about ₹2,000 crore to buy 74% each in Hyderabad-based Optimus Group's Optimus Drugs Pvt. Ltd, Optimus Pharma and Optimus Lifesciences.

The second transaction marked PAG's \$700 million investment in private equity in India over 2020-2022 across multiple sectors.



5 STAR RATED WITH BLDC TECHNOLOGY

- VERY LOW NOISE, 3-8 BLADES
- OPERATES ON: REMOTE, PHONES, VOICE ■ 1ST CHOICE OF INTERIOR DESIGNERS

For Demo Call: 9582-123456 | www.kuhl.in





Warburg Pincus buys over 90% in Vistaar for \$250 mn

ranjani.raghavan@livemint.com MUMBAI

rivate equity firm Warburg Pincus said it has completed the purchase of more than 90% stake in nonbank lender Vistaar Finance for \$250 million.

Avijit Saha, a former ICICI Bank executive, who has been appointed as Vistaar's chief executive, is also investing alongside Warburg Pincus.

Early investors including Elevar Equity, Omidyar Network India, Saama Capital and Westbridge Capital have exited the company with this deal that involved sale of both primary and secondary shares.

"India is on course to becoming a \$5 trillion economy over the next few years, with the MSME sector playing a key role in achieving this goal. Warburg Pincus sees a significant opportunity in this space. Avijit has a long and successful track record in areas of rural, retail banking and SME credit. He also brings great strengths in building and scaling different business models, and we are



The deal was first announced in October 2022, when Warburg said it had signed a definitive pact to buy Vistaar Finance.

excited to partner with Avijit in the further build-out of the Vistaar platform," Narendra Ostawal, managing director, Warburg Pincus said in a company statement.

Vistaar is a non-bank lender primarily catering to micro, small and medium enterprises (MSMEs) across 12 states. It claims to have around 40,000 customers, more than 2,500 employees, and assets under management (AUM) of ₹3,150 crore as of March 2023. Vistaar will have a net worth of ₹1.210 crore and a capital adequacy of

37% after the deal, the company The deal was first

announced in October 2022, when Warburg said it had signed a definitive pact to buy Vistaar Finance. Financial details were, however, not disclosed at the time. The transaction is now closed.

"As Vistaar embarks on its next phase of growth, we will continue to build deeper understanding of specific customer segments and fulfil their financial needs through customized products," Saha said.

MINT SHORTS

Temasek cuts compensation for staff responsible for FTX deal

 $Sing apore \hbox{'s Temasek Holdings said it cut compensation for the}\\$ $team\,that\,recommended\,investing\,in\,the\,now-bankrupt\,FTX$ cryptocurrency exchange and for senior management, as they take "collective accountability" for the failed investment. The cuts were disclosed in a statement on Monday, a rare announcement for sovereign funds whose investment decisions and compensations are not public knowledge. The move comes around six months after Temasek initiated an internal review of its investment in FTX, which resulted in a write-down of \$275 million.

Ambani-backed Altigreen plans to raise \$85 mn in new round



Altigreen Propulsion Labs Pvt. Ltd is considering raising about ₹700 crore (\$85 million) in a new funding round as the Indian electric cargo vehicle maker looks to ramp up its production and invest in new models, according to people familiar with the matter. The company, which counts billionaire Mukesh Ambani among its backers, is seeking a valuation of around \$350 million in the new round, said one of the people, who asked not to be identified as the information is private.

Pluckk taps Mamaearth executive **Kunwarjeet Grover in growth push**

New Delhi: Fruveggie Tech Pvt. Ltd, which runs foodtech firm Pluckk, has appointed Kunwarjeet Grover as head of growth. In his new role, Grover will be responsible for driving revenue across online and offline channels besides leading the sales and growth teams, the company said in a statement. Grover had earlier worked with skin care brand Mamaearth's parent entity Honasa Consumer Pvt. Ltd. SHUBHOBROTA DEV ROY

Boston Consulting names Rahul Jain to lead India office

 $Boston\,Consulting\,Group\,(BCG)\,said\,it\,has\,appointed\,Rahul\,Jain\,to$ lead the global management consulting firm's India office. Jain will take over from Alpesh Shah, who will move into a regional leadership position leading BCG's chief executive advisory in Asia Pacific. BCG's CEO Christoph Schweizer said, "We all believe that in this decade and beyond India will play a consequential role on the world stage and BCG is committed to bringing our cutting-edge research and ideas to support ambitious Indian companies to take advantage of the mega trends shaping the world."

MULTI COMMODITY EXCHANGE OF INDIA LTD

seeks to appoint a **CHIEF TECHNOLOGY OFFICER (CTO)**

Looking for a seasoned professional with strong business acumen to play an integral role in steering the company's technology strategy

Qualified BE / MCA / M Tech / MSc having 20+ years' experience in technology space, of which at least 5 years should be in senior management position leading large projects (in Capital Markets, Financial Services and IT / IT enabled services' firms) and handling multiple stakeholders (internal - Board level committees, external regulators, technology vendors and service partners).

To know more about the role, please visit the Company Website Careers section @ https://www.mcxindia.com/careers/job-openings

To apply, please email your latest resume with profile synopsis and current remuneration to: careers@mcxindia.com within 7 days.



Exchange Square, Chakala, Andheri (East), Mumbai - 400 093. www.mcxindia.com MULTI COMMODITY EXCHANGE OF INDIA LTD

seeks to appoint a

CHIEF REGULATORY OFFICER (CRO)

Qualified CA/ICWA/CS/MBA, having 20+ years leadership experience in Regulatory Compliance in all areas of the Exchange, dealing with Regulators and Government Agencies, managing all activities related to Membership Compliance, Arbitration/Investors Grievances Members' Inspection, Market Surveillance & Investigation (Trade Compliance), Risk Management and Exchange Compliance/ implementation of circulars, directions, guidelines issued by Regulators, Compliances with SCRA/SECC regulation, PMLA and SEBI Act & redressal of grievances, currently preferably working with large Financial Services' firm' (exchanges, capital markets, banking, etc.)

To know more about the role, please visit the Company Website Careers section @ https://www.mcxindia.com/careers/job-openings. To apply, please email your latest resume with profile synopsis and current remuneration to: team@ghconsulting.in within 7 days. Contact: Ms. Tulika Prasad.



BHARUCH DAHEJ RAILWAY COMPANY LIMITED Registered Office: 39-42, 3rd Floor, H-Block, Indra Palace, Middle Circle, Connaught Place, New Delhi-110001 Tel: 011-43586815/16/17 Email Id: cosec@bdrail.in CIN: U45203 DL2006 PLC155511

Invites applications for the post of

MANAGING DIRECTOR

For details visit websites: www.bdrail.in OR www.rvnl.org. Applications shall be addressed to Company Secretary, Bharuch Dahej Railway Company Limited, 39-42, 3rd Floor, H-Block, Indra Palace, Middle Circle, Connaught Place, New Delhi-110001 Tel.: 011-43586815/16/17.

Application in the prescribed format must reach latest by 29.06.2023.

STOVE KRAFT LIMITED

Corporate Office: #81, Harohalli Industrial Area, Kanakapura Taluk, Ramanagara Dist, Karnataka 562112. Ph.: 080 28016222 | E-mail: cs@stovekraft.com

> Revenue 12,838.47 mn

> > +13.0%

CIN:L29301KA1999PLC025387

EBITDA 990.02 mr



PAT 357.70 mn

(Rs. In Million, except per share data)

Sr. No	Particulars	Quarter Ended		Year Ended	
		31st March 2023	31st March 2022	31st March 2023	31st March 2022
		Unaudited	Unaudited	Audited	Audited
1	Revenue from Operations	2,780.55	2,613.32	12,838.47	11,363.59
2	EBITDA*	58.95	155.18	990.02	948.39
3	Profit Before Tax	-79.66	69.02	472.80	625.40
4	Profit After Tax for the period	-60.02	86.46	357.70	562.15
5	Total Comprehensive Income for the period	-60.46	88.21	364.56	560.49
6	Paid up Equity Share Capital (Face Value of Rs.10/- each)	330.27	328.68	330.27	328.68
8	Earnings per Share** Basic (in Rs.) (Face value of Rs. 10 each)	-1.82	2.63	10.87	17.21
9	Earnings per Share** Diluted (in Rs.) (Face value of Rs. 10 each)	-1.82	2.59	10.86	16.96

EPS is not annualized for the quarter ended March 31, 2023 and quarter ended March 31, 2022:

Sr. No	Particulars Particulars	As on		
		31st March 2023	31st March 2022	
		Audited	Audited	
1	Total Equity	4,033.68	3,640.10	
2	Net Debt	1,035.62	620.89	

The statement of unaudited financial results for the quarter ended 31st March, 2023 and the audited financial results for the year ended 31st March, 2023 were reviewed and recommended by the Audit Committee and approved by the Board of Directors at their respective meetings held on 29th May, 2023. The above financial statements have been audited by the Statutory Auditors of the Company.

The Financial Statements have been prepared in accordance with Indian Accounting Standards ("IndAS) prescribed by section 133 of the Companies

Act 2013 and in terms of Regulation 33 of SEBI (Listing Obligations and Disclosure Requirements) Regulations, 2015 • The figures for the quarter ended March, 31, 2023 are the balancing figures between the audited figures in respect of the full financial year upto March 31, 2023

and the unaudited published year-to-date figures upto December 31, 2022, being the date of the end of third quarter of the financial year, which were subject to limited review by the statutory auditors.

• The above is an extract of the detailed format of audited financial results filed with the stock exchanges under Regulation 33 of the SEBI (Listing Obligations and Disclosure Requirements) Regulations, 2015. The full format of the audited financial results are available on the Stock Exchange websites www.nseindia.com and www.bseindia.com and on the company's website www.stovekraft.com

Date: 29/05/2023 Place: Bengaluru

For & On Behalf of the Board Rajendra Gandhi Managing Director

